



ಕಳೆದದ್ದು ಸಿಗಲು ಈ ಸ್ತೋತ್ರ

ನಾವೆಲ್ಲರೂ ಏನಾದರೂ ವಸ್ತುವನ್ನು ಎಲ್ಲೋ ಒಂದು ಕಡೆ ಜೋಪಾನವಾಗಿ ಇಟ್ಟಿರುತ್ತೇವೆ. ಬೇಕಾದಾಗ ಹುಡುಕಿದರೆ ಸಿಗದ ಸಮಯದಲ್ಲಿ ದೇವರನ್ನು ನೆನೆಸಿಕೊಳ್ಳೋದಂತೂ ಇದ್ದೇ ಇದೆ. ಆದರೂ ಕೆಲವೊಮ್ಮೆ ಇಟ್ಟ ವಸ್ತುಗಳು ಸಿಗುವುದಿಲ್ಲ. ಇನ್ನೂ ಹಲವು ಬಾರಿ ಗೊತ್ತಿಲ್ಲದೆಯೇ ಕಳೆದುಕೊಳ್ಳುತ್ತೇವೆ. ಅಂತಹ ಸಂದರ್ಭಗಳಲ್ಲಿ ಕಾರ್ತವೀರ್ಯಾರ್ಜುನ ಸ್ತಾಮಿಯ ಸ್ಮರಣೆ ಮಾಡೋದು ನಮಗೆ ಹಿರಿಯರಿಂದ ಬಂದ ಬಳುವಳಿ.

ಕಳೆದುಕೊಂಡದ್ದನ್ನು ಮರಳಿ ಪಡೆಯುವುದಕ್ಕಾಗಿಯೇ ಈ ಸ್ತೋತ್ರ ಇರುವುದು. ಅಪರೂಪಕ್ಕೆ ಹೇಳುವುದಾಗಿರುವುದರಿಂದ ಸ್ತೋತ್ರ ಮರೆತು ಹೋದ ಸಂದರ್ಭದಲ್ಲಿ ಸ್ತಾಮಿಯ ಸ್ಮರಣೆಯೂ ಪರಿಣಾಮಕಾರಿ ಅನ್ನೋದು ಎಲ್ಲರಿಗೂ ತಿಳಿದಿದೆ. ನಾವು ಚಿಕ್ಕವರಾಗಿದ್ದಾಗಿನಿಂದಲೂ ಕಳೆದದ್ದು ಸಿಗಲು 'ಕಾರ್ತವೀರ್ಯಾರ್ಜುನನ ದರ್ಶನ ಮಾಡ್ತೀನಿ, ಕರ್ಪೂರಾರತಿ ಮಾಡ್ತೀನಿ' ಅನ್ನೋ ಹರಕೆ ಹೊತ್ತಿದ್ದೇ ಹೆಚ್ಚು. ಆದರೆ ಎಷ್ಟು ಜನ ಈ ದೇವರ ದರ್ಶನ ಮಾಡಿದ್ದಾರೆ? ತಿಳಿದಿಲ್ಲ.

ಸ್ತಾಮಿ ಎಲ್ಲಿ ನೆಲೆಸಿದ್ದಾನೆ ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುವ ಪ್ರಶ್ನೆ. ಶೃಂಗೇರಿಯ ವಿದ್ಯಾ ಶಂಕರ ದೇಗುಲದ ಉತ್ತರ ದಿಕ್ಕಿನ ಹೊರಗೋಡೆಯ ಮೇಲೆ ಸ್ತಾಮಿ ನೆಲೆಸಿದ್ದು, ಬೆಳಿಗ್ಗೆ 8 ಗಂಟೆಯ ಒಳಗೆ ಹೋದರೆ ಕರ್ಪೂರಾರತಿಗೆ ಅವಕಾಶ ಇದೆ. ಇಲ್ಲದಿದ್ದರೆ ಸ್ವಲ್ಪ ಹೂವು, ಕಾಣಿಕೆ ಆತನ ಪದತಲದಲ್ಲಿರಿಸಿ ಪ್ರಾರ್ಥಿಸಲೂಬಹುದು. ಸ್ಮರಣೆ ಮಾತ್ರದಿಂದಲೇ ಕಳೆದ ವಸ್ತುವನ್ನು ಮರಳಿಸುವ ಸ್ತಾಮಿಯ ದಯೆ ಎಲ್ಲರ ಮೇಲಿರಲಿ.

—ನಾಗರತ್ನ ಟಿ.ಬಿ., ಮಂಗಳೂರು

ಅವಳಿ ಜವಳಿ ತೆಂಗಿನಕಾಯಿ!

ಪ್ರಕೃತಿಯನ್ನು ಕುತೂಹಲ, ರಹಸ್ಯಗಳ ಆಗರವೆಂದು ಕರೆಯಬಹುದು. ತನ್ನೊಳಗೆ ಅದು ಅದ್ಭುತವಾದ ವಿಸ್ಮಯಕಾರಿ ಅಂಶಗಳನ್ನು ಅವಿತಿಟ್ಟುಕೊಂಡಿದೆ. ಅಗತ್ಯ ಬಿದ್ದಾಗ ಅಥವಾ ಆಗಾಗ ತನ್ನ ವಿಸ್ಮಯಕಾರಿ ಗುಣವನ್ನು ಹೊರಜಗತ್ತಿಗೆ ಸೂಕ್ಷ್ಮವಾಗಿ ತೋರುತ್ತಾ ಬಂದಿದೆ. ಅದಕ್ಕೆ ಸಾಕ್ಷಿ ಈ ಚಿತ್ರದಲ್ಲಿ ಕಾಣುತ್ತಿರುವ ಅವಳಿ ಜವಳಿ ತೆಂಗಿನಕಾಯಿ.

ತರಕಾರಿಗಳಲ್ಲಿ ಕಂಡು ಬರುವಂತಹ ವಿವಿಧ ಆಕೃತಿಯು ತೆಂಗಿನಕಾಯಿಯಲ್ಲಿ ಕಾಣದು. ಆದರೆ ಅಚ್ಚರಿ ಎಂಬಂತೆ ಉಡುಪಿ ತಾಲ್ಲೂಕು ಉದ್ಯಾವರ ಗ್ರಾಮದ ಪ್ರಗತಿಪರ ಕೃಷಿಕರಾದ ನೀಲಾಧರ ಕೋಟ್ಯಾನ್ ಅವರ ಮನೆಯಲ್ಲಿ ಅವಳಿ ಜವಳಿ ತೆಂಗಿನಕಾಯಿ ಕಾಣಿಸಿಕೊಂಡಿದೆ. ಹೊರನೋಟದಲ್ಲಿ ಒಂದೇ ಕಾಯಿಯಂತೆ ಕಾಣುತ್ತಿದ್ದ ಕಾಯಿಯನ್ನು ಸುಲಿದು ಒಡೆದಾಗ ಅದು ಅವಳಿ ಜವಳಿ ಎಂದು ಗೊತ್ತಾಗಿ ಮನೆಯವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

—ಚವಾಣ್, ಪಡುಬಿದ್ರಿ



ಕಡಿದರೂ ಬಿಡೆ ಬೆಳೆವ ಛಲವ

ಕನ್ನಡದ ಕವಿ ಜಿ.ಪಿ. ರಾಜರತ್ನಂ ತಮ್ಮ ಕವಿತೆಯಲ್ಲಿ 'ನರಕಕ್ಕೆ ಕಳಿಸಿ, ನಾಲಗೆ ಸೀಳಿ, ಬಾಯ್ ಹೊಲಾಕಿದ್ದುನೂ ಮೂಗಿನಲ್ಲಿ ಕನ್ನಡ ಮಾತಾಡ್ತೀನಿ' ಎಂದಿದ್ದರು. ಅವರ ಮಾತಿನ ಸಾರಾಂಶವಿಂತ ಈ ಮಳೆ ಮರ, ತನ್ನ ದೇಹವನ್ನು ತುಂಡರಿಸಿ, ಅಂಗಾಂಗಗಳನ್ನು ಬೇರ್ಪಡಿಸಿ, ಬುಡಮೇಲು ಮಾಡಿ, ಭೂಮಿಯಿಂದ ಹೊರಗಿಟ್ಟರೂ ಬಿಡವೆ ನಾ ಬೆಳೆವ ಛಲವ ಎಂದು ಮತ್ತೆ ಚಿಗುರುತ್ತಿದೆ. ಪ್ರಕೃತಿಯಲ್ಲಿನ ಈ ಜೀವ ಸೆಲೆ ನೋಡಿ ಮೂಕವಿಸ್ಮಿತನಾದೆ. ದಾವಣಗೆರೆಯ ಬಡಾವಣೆಯಲ್ಲಿ ರಸ್ತೆ ಬದಿ ಇದ್ದ ಮಳೆ ಮರಕ್ಕೆ ದುರಾತ್ಮರು ತಂದ ದುರವಸ್ಥೆ ಮತ್ತು ಅದನ್ನು ಮೀರಿ ಬೆಳೆಯುವ ತುಡಿತ ಯಾವುದು? 'ಮನುಷ್ಯನಿಗೆ ಬರದ ಕಷ್ಟ ಮರಕ್ಕೆ ಬರುವುದೇ' ಎಂಬ ಮಾನವ ಹೇಳುವ ಗಾದೆಗೆ ಪ್ರತಿಯಾಗಿ ಈ ಮರವು 'ನನಗೆ ಬಂದ ಕಷ್ಟ ನಿನಗೆ ಬಂದರೆ ಬದುಕುಕೊಳ್ಳುವೆಯಾ' ಎಂದು ಕೇಳುವಂತಿದೆ. ಬೇರೆಡೆ ಸಾಗಿಸಿ ನೆಟ್ಟರೆ ಮರವಾಗುವುದು ಖಂಡಿತ.

—ಡಾ. ಎಸ್. ಶಿಶುಪಾಲ, ದಾವಣಗೆರೆ

